

“ಅಮ್ಮಾ ವಳ್ಳಿ ಕಲೆತು ಉದ್ಯೋಗ ಸಿಕ್ಕರೆ ನೀವು ನನ್ನನ್ನು ವಾಪಸ್ಸು ಪಡೆಯಲ್ಪಟ್ಟಿರಾ? ಬೇಡ, ಬೇಡ, ವಾಪಸ್ಸು ಬಂದರೆ ನಿಮಗೆ ನಾಚೆರೇಡಾಗುತ್ತದೆ. ಆ ಹಣದಿಂದ ವಳ್ಳಿಯ ಮದುವೆ ನಡೆಸಬೇಕು. ಅವಳನ್ನು ಇಲ್ಲಿಗೆ ಕಳಿಸಬೇಡಿ, ಅಮ್ಮಾ ಅವಳ ಒದಿಗೆ ನಾನು ಹಣ ಕಳೆಸುತ್ತೇನೆ. ನಾನು ಕಳೆಸುತ್ತಿರುವದಾಗಿ ಯಾರಿಗೂ ಹೇಳಬೇಡಿ.

ರೈಲುಗಳು ಹೋಗುವದನ್ನು ಕಾಣುವಾಗ ನನಗೆ ಅಳು ಬರುತ್ತದೆ. ನಾನು ಕಾಣೆಯಾಗಿದ್ದೇನೆ ಎಂದಲ್ಲವೇ ನೀವು ಎಲ್ಲರೊಂದಿಗೂ ಹೇಳಿಕೊಂಡಿರುವುದು! ಅದು ಹಾಗೆಯೀ ಇದ್ದು ಬಿಡಲಿ. ನಿಜ, ನನಗೆ ನಾನೇ ಕಾಣೆಯಾಗಿದ್ದೇನೆ, ಅಮ್ಮಾ ನೀವು ನನ್ನನ್ನು ಮಾರಿದಂತೆ ನಾನು ನನ್ನನ್ನು ಮಾರುತ್ತಿದ್ದೇನೆ, ಮತ್ತೆ ಇದರಲ್ಲಿ ಏನಿದೆ ಅಂಥ ವ್ಯತ್ಯಾಸ?

ಅಮ್ಮಾ ಒಮ್ಮೆಷ್ಟೆ ಗಾಳಿಯಲ್ಲಿ ನಿಮ್ಮ ತಲೆಮುಡಿಯ ಘಮಲು ತೇಲಿ ಬರುತ್ತದೆ, ಆಗ ನಾನು ನಿಡಿದಾಗಿ ಉಸಿರಳಿದುಕೊಳ್ಳುತ್ತೇನೆ.

ಇಗೋ ದೊಡ್ಡಮ್ಮೆ ಕರೆಯುತ್ತಿದ್ದಾರೆ. ಯಾವಾನಾದರೂ ಹಿಂಸಕ ಬಂದಿರಬಹುದು ಅಂತ ಕಾಣುತ್ತೆ. ಓ... ಇವೆಲ್ಲವೂ ಒಂದು ಪತ್ರದಲ್ಲಿ ಬರೆಯಲು ಬರುವಂತಿದ್ದೀರಿ! ಹೇಳಿ ಬರೆಸುವದಕ್ಕಾಡರೂ ನಮ್ಮ ಭಾಣೆಯವರು ಯಾರೂ ಇಲ್ಲಿ ಇಲ್ಲ, ಎಲ್ಲರೂ ಹಿಂದಿಗರು, ಮರಾರಿಗರು. ನಾನು ಅಲ್ಲಿಸಲ್ಲಿ ಹಿಂದಿ ಮಾತನಾಡುತ್ತೇನೆ. ಇದಂತೆ ಇಂಡಿಯಾದವರ ಭಾಷೆ ಎಲ್ಲಿದೆ ಅಮ್ಮಾ ಈ ಇಂಡಿಯಾ? ಓ, ಮತ್ತೆ ಕರೆಯುತ್ತಿದ್ದಾರೆ, ಇನ್ನೀಗೆ ಒಡತೆ ಅಷ್ಟೇ. ನಿಮ್ಮ ಉರು ಯಾವುದಮ್ಮಾ? ಎಂದಾದರೂ ನಾವು ಅಲ್ಲಿಗೆ ಹೋಗಿ ನೇರ ಬಹುದೇ? ಇಂಡಿಯಾ ನಿಮ್ಮ ತಾಯಿಯಂತೆ ಕಣಿಮ್ಮಾ, ಆ ತಾಯಿಯೂ ನಿಮ್ಮನ್ನು ಮಾರಿಕೊಂಡಿರಬಹುದೇ?

ಹ್ಹ್ಹ, ಹ್ಹ್ಹ, ವರೇನ್, ವರೇನ್, ಆ ರಹೀ ಹುಂ ಬಡಿ ಮಾ!  
(ಕೆಬ್ ಮರೇಗೀ ತೂ?)\*

\*ಸರಿ, ಸರಿ, ನಾನು ಬತಾಂ ಇದ್ದೀನಿ ದೊಡ್ಡಮ್ಮಾ!  
(ಯಾವಾಗೇ ನೀ ಸಾಯೋದು?)

ಕೃತಿ: ಮರೆತಿಟ್ಟ ವಸ್ತುಗಳು  
ಮಲಯಾಳಂ ಮೂಲ: ಶಾಂಕಿದಾನಂದನ್  
ಕನ್ನಡಕ್ಕ: ತೇರಳಿ ಎನ್. ತೇವಿರ್

ಕಲೆ: ಕಲ್ಲೀಶ್ ಕುಂಬಾರ್

